

## ಪ್ರಬಂಧ

‘ಯಾರು ನೀವು?’ ಎಂದು ಕೇಳಲುವುದಕ್ಕೆ!

ವಿಷಯಾಂತರ ಮಾಡಲಾರೆ ಬಸ್ತಿ. ಅಂಥವರಿಗೆ, ‘ಅರಳು’ ಮತ್ತು ‘ಹರಳು’ ಪದಗಳಲ್ಲಿನ ಅರ್ಥವ್ಯತ್ಯಾಸವನ್ನು ತಿಳಿಸಿ ಹೇಳಬೇಕಾದುದು ಇಲ್ಲಿ ನನ್ನ ಕರ್ಮ (ಅಂದರೆ ಕೆಲವು)! ಸೈದಲ ಎಣ್ಣ ತಲೆಗೆ ತಂಪ್ಯ ನೀಡುವ ಅದರ ಅಯುವೇದ ಗುಣವಾಗಲಿ; ಬಹುತೇಕ ನಮ್ಮ ಸಾಹಿತಿಗಳಿಗೆ ‘ಸಾಮಾಜಿಕ ಬಿಧಿ’ ಇರುವ ಮಾತ್ರ ಒತ್ತಣಿಗಿರಲಿ, ಅಳಿಸ್ತಿನ ದಿನಚರಿಯಿಂದಾಗಿ ‘ಮಲಬಿಧಿ’ ಮಾತ್ರ ಗ್ರಾಂಟಿ. ಅದಕ್ಕೆ ಹರಿಣಾಮಕಾರೀ ಅಯುವೇದ ಚಿಪಕಿಯಾಗಿ ಬಳಸುವ ತಃ ‘ಸೈದಲೆಣ್ಣ/ಹರಳೆಣ್ಣ’ಯಾಗಲಿ; ಅದನ್ನು ಕುಡಿದವರ ಮುಖನ್ನೆ ನೋಡಿಕು, ಅನುಭವವಾಗಲಿ ಹೊಸ ತೆಲೆಮಾರಿನ ಬಹುತೇಕ ಬರಹಗಾರರಿಗೆ ಗೊತ್ತಿರಲ್ಲಿತ್ತಿಲ್ಲವಂದು ಭಾವಿಸಿ ಇಷ್ಟಾದ್ದುದ್ದ ದೀರ್ಘ ವಿವರಣೆಗಳಿದ್ದೇನೆ, ಕ್ಷಮೆಯಿರಲಿ.

‘ಹರಳು’ ಎಂದರೆ ಹಂಚತಂತ್ರದ ಕಾಗೆಯ ಕಥೆಯಲ್ಲಿ ಬಿರುವ ಸಣ್ಣ ಗಾತ್ರದ ಕಲ್ಲು, ಹಸಿಗೋಡಿಗೆ ಹರಳು ಎಸೆದಂತೆ ಎಂದರೆ, ಹಸಿಗೋಡಿಗೆ ಹರಳು ಎಸೆದಂತೆ ಹರಿಣಾಮಕಾರಿಯಾಗಿ ಮಾಕಾಡುವುದನ್ನು/ ಬರೆಯುವುದನ್ನು ಕುರಿತು ಹೇಳುವ ‘ನುಡಿಗಣ್ಣು’ ಅದು. ‘ಸಕರೆನ್ನತಿ’ ಎಂದಾಕ್ಷಣ ಸಕರೆ ಅಷ್ಟು (ಗೊಂಬೆ) ನೇವಾದರೆ ಹೇಗೆ? ತುಂಬಿ ಹೊಲಿದಿಟ್ಟಿ ಚೆಲದ ಹೊಟ್ಟಿಗೆ ಬಾಕು ಹಾಕಿದಂತೆ ಚುಚ್ಚಿ ಕಾಶಿನ ಸಾಂಪಲೋ ಪಡೆಯಲು ಬಳಸುವ ಚುಚ್ಚುಗಳು! ಪುರಾಣದ ‘ಕೌಶಿಕ’ ಎಂದರೆ ವಿಶ್ವಾಮಿತ್ರನ ಮತ್ತೊಂದು ಹೆಸರು; ಹಾಗೆಯೇ ‘ಗೂಬೆ’ಯೂ ಆಗುತ್ತದೆ. ‘ನಕುಲ’ ಎಂದಾಕ್ಷಣ ಪಂಚ ಪಾಂಡವರಲ್ಲಿಭ್ರಂಬ ಲಂಬಾದ ಧಣ್ಣನೇ ಹೊಳೆಯುತ್ತದೆ. ಅದರೆ ಅದು ‘ಮುಂಗಿನಿ’ ಎಂದೂ ಆಗುತ್ತದೆಂಬುದು ಎಷ್ಟು ಜನಕ್ಕೆ ಗೊತ್ತಿದೆ?

‘ಗುಡಿ’ ಎಂದರೆ, ದೇವಸಾಂಸ್ವರ ಹೌದು; ‘ಬಾಪು’ವೂ ಹೌದು. ‘ಏರುತಿಪುದು ಹಾರುತಿಪುದು ಮೂರೆಡು ನಮ್ಮ ಬಾಪು’ ಬಾಲ್ಯದಲ್ಲಿ ನಮಗೆ ಕಂತ ಪಾರವಾಗಿದ್ದ ಕಯ್ಯಾರ ಕಿಂಜಣ್ಣ ರ್ಯೆ ಅವರ ಶಿಶು ಗೀತೆ. ಅಲ್ಲಿ ‘ನಾಡ ಗುಡಿ’ ಅನ್ನಾದುದು ನಮ್ಮ ರಾಷ್ಟ್ರ ಧ್ವಜ. ಸದರಿ ಕವಿಯ ಹೆಸರನ್ನು ಉಡುಪಿ - ದಕ್ಷಿಣ ಕನ್ನಡ ಕರ್ತಾವಳಿ ಕಡೆಯ ಜನ ಉಚ್ಚರಿಸುವಮ್ಮೆ ಸ್ವಷ್ಟವಾಗಿ ಸುಲಭವಾಗಿ ನಮ್ಮ ಬಾಯಿಲ್ಲಾಗದು.

ಅದೇ ಭಾಷಾ ವೈಶಿಷ್ಟ್ಯ!

ನಮ್ಮ ಪ್ರಾಧಿಮಿಕ ಶಾಲೆಯಲ್ಲಿ ‘ಅ’ ಕಾರ ಮತ್ತು ‘ಹ’ ಕಾರಗಳ ಬಿಕಾರಿ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಲು ಮಾಸ್ತರರು ತಮಾಹೆಯ ಪ್ರಸಂಗವೆಲೊಂದನ್ನು ಸ್ಪೃಷ್ಟಿಸಿ ಹೇಳುತ್ತಿದ್ದುದು ವಾಡಿಕೆ. ಹಣ್ಣು ಮಾರಿ ಸಂಸಾರ ನಿಭಾಯಿಸುವ ತಾಯಿಯೊಬ್ಬನ ಮಗ ಹನುಮ ಶಾಲೆಯಿಂದ ಮನಗೆ ಬಂದವನೇ, ತಿನ್ನಲ್ಲ ಎನಾದರೂ ಸಿಗುತ್ತದೆಂದುಕೊಂಡು ತಡಕಾಡಿ ಕತ್ತಲೆ ತಂಬಿದ ಒಳಕೊಳಣಿಯಿಂದ ಹೇರಗೆ ಓಡಿ ಬಂದವನೇ, ‘ಯವ್ವಾ ಯವ್ವಾ ಅಣ್ಣನ ಪ್ರಣ್ಯಾಗ ಆಪು ಇತಿ ಬೇ’ ಅಂದನಂತೆ. ಅದಕ್ಕೆ ಅವರಪ್ಪ, ‘ಅಪು ಅಲ್ಲ ಲೋ ಅನಮಾ, ಅದು ಅಗ್ಗ’ ಅಂದಳಂತೆ.

‘ನಿಧಾನ’ ಎಂದರೆ ರೋಗ ಪರಿಳ್ಳೆ. ‘ನಿಧಾನ’ ಎಂದರೆ ನೆಲದ ಮರಯ ನಿಧಾನ ಗೊತ್ತಲ್ಲ- ಸಂಪತ್ತು ಹಾಗೆಯೇ ‘ಸಾವಕಾಶ’ ಅನ್ನಾದಂತು ಎಲ್ಲಿಗೂ ಗೊತ್ತಿರುವ ಸಾಮಾನ್ಯ ಅರ್ಥ. ಅದಕ್ಕೊಂಡೇ ಕೆಲವು ವಿದುಸಿಗಳು ಬೆಸಪ್ತು ‘ಅಗೀಗ ಹೀಗೆ ಕ್ಯೂಕೊಡುವ ತಃ ಮಾಹಾಪೂಜಾ ಅಕ್ಷರಗಳನ್ನೇ ಕಿತ್ತು ಹಾಕಿದರಾಗದೆ?’ ಎಂಬ ‘ಅಡ್ಡ ವಾದ’ ಒಬ್ಬವರಿದ್ದಾರೆ. ಭಾಪಾ ಶುದ್ಧತೆಯ ಕಡೆಗೆ ಗಮನ ಹರಿಸಬೇಕೆಂಬುದು ನನ್ನಾಧವರ ಕಳಕಲ್ಲಿ/ಬೆಳವಳಿ.

ಯಾಕಂದರೆ, ಕನ್ನಡದಲ್ಲಿ ಸಂದಿಗ್ಗತೆ ಉಂಟು ಮಾಡುವ ಅಪರೂಪದ ಕೆಲವು ಪದಗಳಿವೆಯಿಂದು ನಾನು ಆರಂಭದಲ್ಲೇ ಹೇಳಿದ್ದೇನೆ. ಉದಾಹರಣೆಗೆ, ‘ಬುಧಿವಂತ’ ಯಾರಿಗೆ ಗೊತ್ತಿಲ್ಲ ಹೇಳಿರಿ. ಸದರೀ ಬುಧಿವಂತ ಪದ ಬರೆಯುವಾಗ ಮೈಮರೆತು ‘ಬುಧಿವಂತ’ ಎಂದು ಬರೆದರೆ ಅದು ಎಣ್ಣ ಸುರಿಯಲು ಬಳಸುವ ‘ಅಲೀಕೆ’ ಆಗಿಬಿಡುತ್ತದೆ, ಬಲ್ಲಿರಾ!

ಬಾಯಾರಿ ಮನೆಬಾಗಿಲಿಗೆ ಬಂದ ಆಗಂತುಕರ ತುರಿಗೆ, ಮನೆಯಲ್ಲಿ ಮೂರು ಕಾಸಿನ ಮಜ್ಜಿಗೆಯಾದರೂ ಇರಬೇಕೆನ್ನಾದು ಹಳೆಯ ಗಾಡೆ. ಅದಕೆಂತಲೇ ಈ ಮಜ್ಜಿಗೆಗೆ ‘ಶಿವದಾನ’ ಎನ್ನಾದ ವಿಶಿಷ್ಟ ಹೆಸರೊಂದಿದೆ. ತಃಗ ಹೇಳಿರಿ. ಕನ್ನಡದಲ್ಲಿ ಪನುಂಟು, ಎನಿಲ್ಲ? ಅದಕ್ಕೆ ಕವಿ ಕುವೆಂಪು ‘ಕನ್ನಡವೇನೆ ಕುಣಿದಾಡುವುದನ್ನೇದೆ’ ಎಂದು ನುಡಿದದ್ದು.